

ದಿನಾಂಕ: 04-11-2025ರಂದು ಸಾಕ್ಷಿ ಯನ್ನು ಕರೆಯಿಸಿ ಪ್ರಮಾಣೀಕರಿಸಲಾಯಿತು.

ವಾಟೀ ಸವಾಲು: ಆರೋಪಿ ಪರ ಶ್ರೀ ಬಿ.ಎಂ.ಪಿ. ವಕೀಲರಿಂದ

1. ನಿಪಿ-5 ಲೀಗಲ್ ನೋಟೀಸ್ 23-01-2021 ರಂದು ಜಾರಿ ಮಾಡಿದಾಗ ನೀವು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂದರೆ ಜೇವರ್ಗಿ ಬ್ರಾಂಚಿನಲ್ಲಿ ಇರಲಿಲ್ಲ ಎಂದು ಉತ್ತರಿಸುತ್ತಾರೆ. ಆ ಸಮಯದಲ್ಲಿ ಸಮೀರ್ ನಾಯ್ಕೋಡಿರವರು ಬ್ರಾಂಚ್ ಮ್ಯಾನೇಜರ್ ಆಗಿದ್ದರು. ಸಾಕ್ಷಿಗೆ ನಿಪಿ-5 ಲೀಗಲ್ ನೋಟೀಸನ್ನು ತೋರಿಸಲಾಗಿ ಅದರಲ್ಲಿ ಬ್ರಾಂಚ್ ಮ್ಯಾನೇಜರ್ ಸಮೀರ್ ನಾಯ್ಕೋಡಿರವರ ಹೆಸರು ಹಾಗೂ ಸಹಿ ಇಲ್ಲ ಎಂದರೆ ಸಾಕ್ಷಿ ಅದನ್ನು ನೋಡಿ ನಮ್ಮ ವಕೀಲರು ಸದರಿ ನೋಟೀಸನ್ನು ಇಷ್ಟು ಮಾಡಿರುತ್ತಾರೆ ಎಂದು ಉತ್ತರಿಸುತ್ತಾರೆ. ಈ ರೀತಿ ಲೀಗಲ್ ನೋಟೀಸ್ ಇಷ್ಟು ಮಾಡಲು ವಕೀಲರಿಗೆ ಹೇಳಿದ್ದೇವು ಎಂದು ತೋರಿಸಲು ಯಾವುದಾದರೂ Authorisation letter ಹಾಜರುಪಡಿಸಿದ್ದೀರಾ ಎಂದರೆ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ಉತ್ತರಿಸುತ್ತಾರೆ. ವಕೀಲರಿಗೆ ಯಾವುದೇ instructions ಆಗಲೀ Authorisation letter ಕೊಟ್ಟಿಲ್ಲ ಆದ್ದರಿಂದ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದರೆ ಸರಿಯಲ್ಲ.

2. ದಿನಾಂಕ 20-02-2021 ರಂದು ನಿಪಿ-1ರ ಪ್ರಕಾರ ಸಮೀರ್ ನಾಯ್ಕೋಡಿರವರಿಗೆ Authorisation letter ಕೊಟ್ಟಿದ್ದಾರೆ ಎಂದರೆ ಸರಿ. ಲೀಗಲ್ ನೋಟೀಸ್ ಇಷ್ಟು ಮಾಡಿದ ಸಮಯದಲ್ಲಿ ಸಮೀರ್ ನಾಯ್ಕೋಡಿರವರಿಗೆ Authorisation letter ಇರಲಿಲ್ಲ ಎಂದರೆ ಸರಿಯಲ್ಲ. ಅದಕ್ಕಿಂತ ಮೊದಲು ಸಮೀರ ನಾಯ್ಕೋಡಿರವರಿಗೆ ಅಧಿಕಾರ ಇತ್ತು ಎಂದು ತೋರಿಸಲು ಯಾವುದೇ ದಾಖಲೆ ಹಾಜರುಪಡಿಸಿಲ್ಲ ಎಂದರೆ ಹಾಜರುಪಡಿಸಿಲ್ಲ ಎಂದು ಉತ್ತರಿಸಿ ಬೇಕಾದರೆ ಹಾಜರುಪಡಿಸುತ್ತೇನೆ ಎಂದು ಉತ್ತರಿಸುತ್ತಾರೆ. ನನಗಿಂತ ಮುಂಚೆ ಬ್ಯಾಂಕ್ ಮ್ಯಾನೇಜರ್ ಎಂದು ಸಂತೋಷ ಪರೇಟ್ ಎಂದು ಇದ್ದರು. ಸಮೀರ್ ನಾಯ್ಕೋಡಿರವರಿಂದ ಸಂತೋಷ ಪರೇಟ್‌ರವರಿಗೆ ಅಧಿಕಾರ ಬಂದಿದೆ ಎಂದು ಮಾನ್ಯ ನ್ಯಾಯಾಲಯಕ್ಕೆ ಯಾವುದೇ ದಾಖಲೆ ಹಾಜರುಪಡಿಸಿಲ್ಲ ಎಂದರೆ ಪಡೆಸುತ್ತೇವೆ ಎಂದು ಉತ್ತರಿಸುತ್ತಾರೆ.

3. ಸಾಮಾನ್ಯವಾಗಿ ಲೋನ್ ಕೊಡಬೇಕಾದರೆ ಅಗ್ರಿಮೆಂಟಿಗೆ ಸಹಿ ಪಡೆದುಕೊಳ್ಳುವುದು ಸೆಕ್ಯೂರಿಟಿಗಾಗಿ ಬ್ಲಾಂಕ್ ಚೆಕ್ ಪಡೆಯುವುದು ಮಾಡುತ್ತಾರೆ ಎಂದರೆ ಇಲ್ಲ ಎಂದು ಉತ್ತರಿಸಿ ಲೋನ್ ಬಾಂಡ್ ಅಗ್ರಿಮೆಂಟ್ ಮೇಲೆ ಸಹಿ ಪಡೆಯುತ್ತೇವೆ, ಬ್ಲಾಂಕ್ ಚೆಕ್ ಪಡೆಯುವುದಿಲ್ಲ ಎಂದು ಉತ್ತರಿಸುತ್ತಾರೆ. ಯಾರು ಲೋನ್ ಪಡೆಯುತ್ತಾರೆ ಅವರಿಂದ ಸೆಕ್ಯೂರಿಟಿಗಾಗಿ 3 ರಿಂದ 5 ಬ್ಲಾಂಕ್ ಚೆಕ್ ಪಡೆಯುತ್ತೀರಿ ಎಂದರೆ ಇಲ್ಲ ಎಂದು ಉತ್ತರಿಸುತ್ತಾರೆ. ಸಾಕ್ಷಿಗೆ ನಿಪಿ-2 ಚೆಕ್‌ನ್ನು ತೋರಿಸಲಾಗಿ ಅದರಲ್ಲಿ ಯಾರು ಬರೆದಿದ್ದಾರೆ ಆರೋಪಿ ಕೊಟ್ಟಿರುತ್ತಾರೆ ಆದರೆ ಯಾರ ಕೈಯಿಂದ ಬರೆಸಿರುತ್ತಾರೆ ಎಂದು ಗೊತ್ತಿಲ್ಲ. ಸದರಿ ಚೆಕ್‌ನ ಮೇಲೆ upto 10 ಲಕ್ಷದವರೆಗೆ ವ್ಯಾಲಿಡ್ ಎಂದು ಇದೆ ಎಂದರೆ Non Home Branch ಎಂದು ಇದೆ ಎಂದು ಉತ್ತರಿಸುತ್ತಾರೆ. ಸಾಕ್ಷಿಗೆ ನಿಪಿ-4 ರಲ್ಲಿ ಚೆಕ್ ದಿನಾಂಕ 29-12-2020 ಎಂದು ಇದೆ ಆದರೆ ನಿಪಿ-2 ಚೆಕ್‌ನಲ್ಲಿ 24-12-2020 ಎಂದು ಇದೆ ಎಂದರೆ ಬ್ಲಾಂಕ್ ನವರು ಇಷ್ಟು ಮಾಡಿದ್ದಾರೆ ಎಂದು ಉತ್ತರಿಸುತ್ತಾರೆ. ನಿಪಿ-4 ರ ಮೇಲೆ ಯಾವುದೇ ಬ್ಲಾಂಕಿನ ಸೀಲ್ ಮತ್ತು ಸಹಿ ಇಲ್ಲ ಎಂದರೆ ಹಾಕಿಲ್ಲ ಎಂದು ಉತ್ತರಿಸುತ್ತಾರೆ.

4. ಸಾಕ್ಷಿಗೆ ನಿಪಿ-4 ನ್ನು ತೋರಿಸಲಾಗಿ Page 2/3 ಇದೆ ಆದರೆ ಉದ್ದೇಶಪೂರ್ವಕವಾಗಿ 1/3 ಮತ್ತು 3/3 ಹಾಜರುಪಡಿಸಿಲ್ಲ ಎಂದರೆ ಸರಿಯಲ್ಲ ಎಂದು ಉತ್ತರಿಸಿ ಬ್ಲಾಂಕಿನವರು ನೀಡಿರುತ್ತಾರೆ ಎಂದು ಉತ್ತರಿಸುತ್ತಾರೆ. ನಿಪಿ-4 ನೀವು ಸೃಷ್ಟಿ ಮಾಡಿ ಸಲ್ಲಿಸಿದಂತಹ ದಾಖಲೆ ಎಂದರೆ ಸರಿಯಲ್ಲ. ನಿಪಿ-4 ರ ನೀವು ಸೃಷ್ಟಿ ಮಾಡಿ ಸಲ್ಲಿಸಿದ್ದರಿಂದ ಅದರ ಮೇಲೆ ಚೆಕ್‌ನ ದಿನಾಂಕ ಮತ್ತು ಬ್ಲಾಂಕಿನ ಸೀಲ್ ಮತ್ತು ಸಹಿ ಇಲ್ಲ ಎಂದರೆ ಸರಿಯಲ್ಲ. ಸಾಕ್ಷಿಗೆ ನಿಪಿ-4ನ್ನು ತೋರಿಸಲಾಗಿ Invalid Account No.1102210130501 ಇದೆ ಎಂದರೆ ಸದರಿ ಅಕೌಂಟ್ ನಮ್ಮದಲ್ಲ ಎಂದು ಉತ್ತರಿಸುತ್ತಾರೆ. ನಿಪಿ-4 ರಲ್ಲಿ ನಿಮ್ಮ ಅಕೌಂಟ್ ಏನಾದರೂ ಬರೆದಿದ್ದಾರಾ ಎಂದರೆ ಸಾಕ್ಷಿ ಅದನ್ನು ನೋಡಿ ಅದರಲ್ಲಿ ಬಂದಿಲ್ಲ ಎಂದು ಉತ್ತರಿಸುತ್ತಾರೆ.

5. ನೀವು ನೀಡಿದಂತಹ ಲೀಗಲ್ ನೋಟೀಸಿನಲ್ಲಿ ರೇಟ್ ಆಫ್ ಇಂಟರೆಸ್ಟ್ 17 % ಆದರೆ ನೀವು ಸಾಲವನ್ನು ಕೊಟ್ಟಿರುವುದು 15% ಎಂದರೆ ಸರಿಯಲ್ಲ. ಕರ್ನಾಟಕ ಸರ್ಕಾರವು 2018 ರಲ್ಲಿ ಋಣ ಮುಕ್ತ ಕಾಯ್ದೆ ಎಂದು ಮಾಡಿದೆ ಎಂದರೆ Government Bank ಗೆ ಅನುಸರಿಸುತ್ತದೆ ಎಂದು ಉತ್ತರಿಸುತ್ತಾರೆ. ನಿಮ್ಮ ಬ್ಯಾಂಕ್ Government Aided ಎಂದರೆ ಇಲ್ಲ ಎಂದು ಉತ್ತರಿಸುತ್ತಾರೆ. ಆರೋಪಿಯು ನಿಮ್ಮ ಬ್ಯಾಂಕಿಗೆ ಮತ್ತು ಸಹಾಯಕ ಆಯುಕ್ತರಿಗೆ ಋಣಮುಕ್ತ ಕಾಯ್ದೆಯಡಿಯಲ್ಲಿ ಸಾಲ ಮನ್ನಾ ಮಾಡಬೇಕು ಎಂದು ಅರ್ಜಿ ಕೊಟ್ಟಿದ್ದರು ಎಂದರೆ ನೋಡಿಲ್ಲ ಆದರೆ ನೋಡಬೇಕು ಎಂದು ಉತ್ತರಿಸುತ್ತಾರೆ. ಆರೋಪಿಯು ನಿಮಗೆ ನೀಡಿದಂತಹ ಪ್ರತಿ ಉತ್ತರದಲ್ಲಿ ಋಣಮುಕ್ತ ಕಾಯ್ದೆಯಡಿಯಲ್ಲಿ ಸಾಲ ಮನ್ನಾ ಮಾಡಬೇಕು ಎಂದು ಬರೆದಿದ್ದರು ಎಂದರೆ ಬರೆದಿದ್ದಾರೆ ಎಂದು ಉತ್ತರಿಸುತ್ತಾರೆ. ಸದರಿ ಕಾಯ್ದೆ ನಿಮ್ಮ ಬ್ಯಾಂಕಿಗೆ ಸಂಬಂಧ ಬರುವುದಿಲ್ಲ ಎಂದು ಪ್ರತಿ ಉತ್ತರಕ್ಕೆ ಉತ್ತರ ಏನಾದರೂ ನೀಡಿದ್ದೀರಾ ಎಂದರೆ ಮೌಖಿಕವಾಗಿ ಹೇಳಿದ್ದೇನೆ ಎಂದು ಉತ್ತರಿಸುತ್ತಾರೆ.

6. ಚೆಕ್ ಬೌನ್ಸ್ ಪ್ರಕರಣವನ್ನು ಬಿಟ್ಟು ಆರೋಪಿಯ ಮೇಲೆ ಬೇರೆ ಯಾವ ಯಾವ ಪ್ರಕರಣ ದಾಖಲು ಮಾಡಿದ್ದೀರಿ ಎಂದರೆ EBN ಮಾಡಿದ್ದೇವೆ ಎಂದು ಉತ್ತರಿಸುತ್ತಾರೆ. ಆರೋಪಿಯ ಬಿಲ್ಡಿಂಗ್ ನಲ್ಲೇ ನಿಮ್ಮ ಬ್ಯಾಂಕ್ ಬಾಡಿಗೆಗೆ ಇದೆ ಎಂದರೆ ಅವರ ಬಿಲ್ಡಿಂಗ್ ಅಲ್ಲ ಅವರ ಸಹೋದರನ ಬಿಲ್ಡಿಂಗ್ ಎಂದು ಉತ್ತರಿಸುತ್ತಾರೆ. ಮೊದಲಿನ ಬ್ಯಾಂಕ್ ಮ್ಯಾನೇಜರ್ ಮತ್ತು ಆರೋಪಿಯ ಮಧ್ಯೆ ಸರಿ ಇಲ್ಲದ ಕಾರಣ ಆರೋಪಿ ಸೆಕ್ಯೂರಿಟಿಗಾಗಿ ಕೊಟ್ಟ ಚೆಕ್‌ನ್ನು ದುರುಪಯೋಗಪಡಿಸಿಕೊಂಡು ನಿಪಿ-4 ಮತ್ತು 5 ರಂತೆ ದಾಖಲಾತಿಯನ್ನು ಸೃಷ್ಟಿಸಿ ಈ ಪ್ರಕರಣವನ್ನು ದಾಖಲಿಸಿರುತ್ತೀರಿ ಎಂದರೆ ಸರಿಯಲ್ಲ.

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದಂತೆ ಬೆರಳಚ್ಚು ಮಾಡಲಾಯಿತು)

ಓ ಹೇ.ಕೇ. ಸರಿ ಅದೆ

ಹಿರಿಯ ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶರು, ಜೇವರ್ಗಿ